

ಮುದುಗಿಯಾಗಿ ನಾನು ಮನೆ ಕೆಲಸದ ನಿರವಹಕೆಯ ಜೊತೆಗೆ ಶಿಕ್ಷಣವನ್ನು ಪಡೆಯಬೇಕೆದೆ. ಶಾಲೆಗೆ ಹೋಗಬೇಕಾದರೆ ನಡುರಾತ್ಮಿ 2 ಗಂಟೆಗೆ ಎದ್ದು ಕೆಲ್ಲಾ ಮೀಟರಗಳ್ಳಲ್ಲಿ ನಡೆದು, ಗಂಟೆಗೆ ಗಂಟೆಗಳ್ಳಲ್ಲಿ ಪಾಶಿ ಹಚ್ಚಿ, ನೀರು ತರಲೆಬೇಕು. ತರಗತಿಯ ಮೊದಲು ಮತ್ತು ನಂತರ ಭಾಂಡೆ ತಿಪ್ಪುವ, ಬಟ್ಟೆ ಒಗೆಯುವ, ಅಡುಗೆ ಮನೆಯ ಇನ್ನಿತರ ಸ್ವಃತ್ವಾ ಕೆಲಸಗಳನ್ನು ಮಾಡಬೇಕು. ಇವೆಲ್ಲ ಅನಿವಾರ್ಯತೆಗಳ ನಡುವೆಯೂ, ಶೈಕ್ಷಣಿಕವಾಗಿ ಬೆಳೆಯಬೇಕಂಬ ನನ್ನ ಹಂಬಲವು ಓದು ಬರಹಕ್ಕಾಗಿ ಸ್ವಲ್ಪ ಸಮಯ ಮೀಟಲಿಡುವಂತೆ ಮಾಡಿತು. ನಾನು ಅಡುಗೆ ಮಾಡುವಾಗ, ಅಲಾಗ್ಡೆಗಳನ್ನು ಸುಲಿಯುವಾಗ ಮತ್ತು ನಡುರಾತ್ಮಿಯ ನನ್ನ ನೀರು ತರುವ ಹಂತಕ ಶುರುವಾಗುವ ಅರ್ಥಗಂಟೆಂದೂ ಮೊದಲೂ ಓದುವ ಹವ್ಯಾಸ ರೂಧಿಸಿಕೊಂಡೆ.

◆ ಈ ದಿನಿರೋ ವಲಸೆಗೆ ಮುಖ್ಯ ಕಾರಣವೇನು?

ಯಾದುದ್ದ ಕಾರಣಕ್ಕೆ ದೇಶ ಬಿಡಬೇಕಾಯಿತು. ಸರ್ಕಾರದ ಅಂತರಿಕ ಕಲಹ ಮತ್ತು ಜನಾಂಗಿಯ ಯಥ್ರಾಳು ನಾವು ವಲಸೆ ಬರಲು ಪ್ರಮುಖ ಕಾರಣಗಳು. ನವ್ಯ ದೇಶದಲ್ಲಿ ಶಾಂತಿ ಇರಲ್ಪಿಲ್ಲ. ರಾಜಕೀಯ ಪಕ್ಷಗಳ, ಜನಾಂಗಿಯ ಗುಂಪುಗಳ ಹೆಸರು ಹೇಳುವವ್ಯಾಪ್ತಿ ನೆನಪು ನನ್ನಲ್ಲಿಗೆ ಉಳಿದಿಲ್ಲ. ಎಲ್ಲವೂ ಕ್ಷಣದಲ್ಲಿ ನಡೆದು ಹೋಯಿತು. ಹತ್ತಿರದಲ್ಲಿ ಜೊರಾದ ಗುಂಡಿನ ಸದ್ಯ ಕೇಳಿಸಿತು. ನನ್ನ ಕುಟುಂಬದವರೆಲ್ಲ ದೂರದಲ್ಲಿಲ್ಲೋ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ನನಗೆ ಗೊಂದಲವೂ ಭಯವೂ ಒಟ್ಟಿಗೆ ಇಟ್ಟಿಗೆ ಆವರಿಸಿ ಅಲ್ಲಿಂದ ಓಡಿ ವೈದೆಯೊಂದರಲ್ಲಿ ಅವಿತುಕೊಂಡೆ. ನನ್ನ ಕೈಯಲ್ಲಿದ್ದ ಪ್ರಟ್ಟ ಮಗುವಿಗ ಏನಿನ್ನಿತ್ತೋ ಅದು ಸಣ್ಣ ಶರ್ಪಿವನ್ನು ಮಾಡದೆ ಸುಮಣಿತ್ತು. ಅವಶೀಗೆ ಕೊಡಲು ಹಾಲು ನನ್ನಲ್ಲಿರಲಿಲ್ಲ. ಅದರಂತೆ ಅವಶು ಅಳಕಿಲ್ಲ.

◆ ನೀವು ರೈತಾಗಿ ಕುಟುಂಬದ ಹಿನ್ನಲೆಯಿಂದ ಬಂದವರಾ?

ಹೌದು. ನನ್ನ ತಂಡೆ-ತಾಯಿ ಹೊಲಗಳಲ್ಲಿ ದುಡಿಯುತ್ತಿದ್ದರು. ನಮ್ಮ ಸಹೋದರ

ಸಂಬಂಧಿಗಳೊಂದಿಗೆ ಹೊಲದಲ್ಲಿ ಅವರದೂ ಸಮಾಲಿತ್ತು.

◆ ಈ ಶಿಬಿರದಲ್ಲಿ ಸಾಂಪ್ರದಾಯಿಕ ಹಬ್ಬಿ ಉತ್ಸವಗಳಿಂದ ಮನಾಂಗನಾದರೂ ಆಚರಿಸಿರು?

ಈ ಶಿಬಿರದಲ್ಲಿ ಬೇರೆ-ಬೇರೆ ಬುಡಕಟ್ಟಿ, ಜನಾಂಗದ ಜನರಿದ್ದೇವೆ. ನಾವೆಲ್ಲರೂ ಆಚರಿಸುವ ಒಂದು ಹಬ್ಬಿವೆಂದರೆ ತುಮ್ಮೆನಿ ಹಬ್ಬಿ. ಈ ಹಬ್ಬಿವನ್ನು ವಿಧಿನ್ನು ರೀತಿಗಳಲ್ಲಿ ಆಚರಿಸಲಾಗುತ್ತದೆ. ಆಗ ನಮೂಲಿನ ಗುಡ್ಡ ಬಟ್ಟೆ ನದಿ ನಾಲೆಗಳೆಲ್ಲಾ ನೆನಪಾಗುತ್ತವೆ. ಹಾಡಿನ ಲಂಯಕ್ಕೆ ತಕ್ಕಂತೆ ಬಳಕುವ ದೇಹಗಳ ಜೊತೆಗೆ, ಗಾಳಿ, ವಾಸನೆ, ಗಡ್ಲ, ಉಳಿ ಬಿಟ್ಟು ಬರಲಾಗದೇ ತೀರಿಕೊಂಡ ನಮ್ಮ ಪೂರ್ವಿಕರ ಅಸಹಾಯಕ ಸಮಾಧಿಗಳು ನೆನಪಾಗುತ್ತವೆ!

◆ ನೀವು ಸಿಟ್ಟು ಬಂದಾಗ, ದುಃಖದಲ್ಲಿದ್ದಾಗ ಏನು ಮಾಡುತ್ತಿರಿ?

ಈನ್ನೇ ಮಾಡುತ್ತೇನೆ. ಹಾಡುತ್ತೇನೆ. ಅದರಿಂದ ನನಗೆ ಅಗಾಢ ಶಕ್ತಿ ದೊರೆಯುತ್ತದೆ. ಹೌದು! ಮಹಿಳೆಯರು ನ್ಯಾತ್ವದಿಂದ ಗಾಯನದಿಂದ ಮನಿಸಮಗ್ರಿಯೆಲ್ಲ ಶಕ್ತಿ ಪಡೆಯುತ್ತಾರೆ. ಹೆಚ್ಚು ಹೆಚ್ಚು ಸಂಕಷ್ಟಗಳನ್ನು ಎದುರುಗೊಳಿಲ್ಲ ಸಜ್ಞಾಗುತ್ತಾರೆ. ಹಿಂಗಾಗಿ ಗಂಡಸರಿಗಂತ ಹಂಗಸರು ಯಾವಾಗಲೂ ಬಿಲಾಶಾಲಿಯಾಗಿರುತ್ತಾರೆ ಜಿಗುಟಾಗಿರುತ್ತಾರೆ. ನಾವಿಗ ದೇಶ ಭಾಷೆ ಕಳೆದುಕೊಂಡು ನಿರಾಶಿತರ ಶಿಬಿರದಲ್ಲಿದ್ದೇವೆ ಎಂಬ ಪ್ರಶ್ನೆಯೇ ನಮ್ಮನ್ನು ಶಾಂತ ಚಿತ್ತರಾಗುವಂತೆ ಹಾಗೂ ಸದಾ ಧ್ಯೇಯದಿಂದಿರುವಂತೆ ಮಾಡುತ್ತದೆ. ಸದ್ಯಕ್ಕೆ ನಮಗಿರೊಂದೇ ದಾರಿ.

◆ ನಿಮ್ಮನ್ನು ಸದಾ ಕಾಡುವ ಸಂಗತಿ ಯಾವುದು? ನಿಮ್ಮ ಕನಸುಗಳೇನು?

ಸದ್ಯಕ್ಕೆ ನನ್ನ ಕುಟುಂಬಕ್ಕೆ ಹೇಗೆ ನೆರವಾಗಬಹುದೆಂಬುದು ನನ್ನ ಚಿಂತೆ. ನಾನು ಯಾವಾಗಲೂ ಅದನ್ನೇ ಚಿಂತಿಸುತ್ತಿರುತ್ತೇನೆ. ಜೊತೆಗೆ ಕಾವ್ಯದ ಮೂಲಕ ಎಲ್ಲರನ್ನೂ ಹೇಗೆ ಹುರಿದುಂಬಿಸಬಹುದೆಂದು ಯೋಜಿಸುತ್ತಿರುತ್ತೇನೆ. ಒಂದೊಂದು ಸಲ ಇದು ವ್ಯಧ ಪ್ರಯತ್ನ